



ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ
Karnataka State Archives Department

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಸಂರಕ್ಷಿಸಿರುವ ಮೈಸೂರು/ ಕರ್ನಾಟಕ ಗೆಜೆಟ್‌ಗಳ, ನಡವಳಿಗಳ ಮತ್ತು ಚಾರಿತ್ರಿಕ ದಾಖಲೆಗಳ ನಕಲು ಪ್ರತಿ ಒದಗಿಸುವ ಬಗ್ಗೆ
To provide copies of Mysore/Karnataka Gazettes, Proceedings and Historical documents which are preserved in Karnataka State Archives Department


Step 1: Go to sevasindhu.karnataka.gov.in website and click on Departments & Services




Step 2: Click on Karnataka State Archives Department and select To provide copies of Mysore/Karnataka Gazettes, Proceedings and Historical documents which are preserved in Karnataka State Archives Department. Alternatively you can search for application To provide copies of Mysore/Karnataka Gazettes, Proceedings and Historical documents which are preserved in Karnataka State Archives Department in the search option



Step 3 : Click on Apply online



Step 4: Enter the username, password/OTP, captcha and click on Log In button



Step 5: Fill the Applicant Details

Department of Archives
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ
To provide copies of Mysore/Karnataka Gazettes, Proceedings and Historical documents which are preserved in Karnataka State Archives Department
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಸಂರಕ್ಷಿಸಿರುವ ಮೈಸೂರು/ ಕರ್ನಾಟಕ ಗೆಜೆಟ್ ಗಳ , ನಡವಳಿಗಳ ಮತ್ತು ಚಾರಿತ್ರಿಕ ದಾಖಲೆಗಳ ನಕಲು ಪುತಿ ಒದಗಿಸುವ ಬಗ್ಗೆ

Important Instructions/ಪ್ರಮುಖ ಸೂಚನೆಗಳು
View instructions / ಸೂಚನೆಗಳನ್ನು ವೀಕ್ಷಿಸಿ

Application For Enrollment in the select list of contractors / ರುಸ್ತಿದಾರರ ಆಯ್ಕೆ ಪಟ್ಟಿಯಲ್ಲಿ ದಾಖಲಾಗುವ ಅರ್ಜಿ
Applicant Name/ಅರ್ಜಿದಾರರ ಹೆಸರು * Shilpa V
Mobile Number/ಮೊಬೈಲ್ ಸಂ. *
Email Id/ವಿಂಚಿಂಚಿ *

Step 6: Verify the details. If details are correct, select the checkbox ("I Agree")& Submit

GO/Order Date / ಸರ್ಕಾರಿ ಆದೇಶದ ದಿನಾಂಕ * 20/05/2020

Declaration / ಘೋಷಣೆ
I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.
 I Agree

Word verification
584846
Please enter the characters shown above
584846

Disagree Submit Close Reset

MINISTRY OF PANCHAYATI RAJ
Digital India
data.gov.in
india.gov.in
Delhi
PMINDIA

Site is technically designed, hosted and maintained by National Informatics Centre
Contents on this website is owned, updated and managed by the Ministry of Panchayati Raj
POWERED BY SERVICEPLUS

Step 7: A fully filled form will be generated for user verification, If you have any corrections click on **Edit** option, Otherwise proceed to **Attach annexures**

Application not yet submitted. To proceed click on the appropriate button available at the bottom of this page

Application For Enrollment in the select list of contractors / ಗುತ್ತಿಗೆದಾರರ ಆಯ್ಕೆ ಪಟ್ಟಿಯಲ್ಲಿ ದಾಖಲಾತಿಗಾಗಿ ಅರ್ಜಿ

Applicant Name/ಅರ್ಜಿದಾರರ ಹೆಸರು :	Shilpa V
Mobile Number/ಮೊಬೈಲ್ ಸಂ. :	7894561232
Email Id/ಇಮೇಲ್ ಅಡ್ರೆಸ್ :	sh123@gmail.com
HiddenDOBForEKYC :	18-05-1998

Work Done Certificate Details / ಕೆಲಸ ಸಮಾಪ್ತಿ ಪ್ರಮಾಣಪತ್ರದ ವಿವರಗಳು

Type of record/ ದಾಖಲೆ ವಿವರ :	Proceedings / ಸರ್ಕಾರದ ನಡವಳಿ
Document location/ ದಾಖಲೆ ಪಡೆಯುವ ಸ್ಥಳ :	Archives - Bangalore
Document Type/ದಾಖಲೆಯ ವಿಧ - hide :	Gazette
Government order Number/ ಸರ್ಕಾರದ ಆದೇಶ ಸಂಖ್ಯೆ :	12345
Document Classification/ ದಾಖಲೆ ವರ್ಗೀಕರಣ :	HRS- Historical Record Section
GO/Order Date / ಸರ್ಕಾರಿ ಆದೇಶದ ದಿನಾಂಕ :	05/05/2020

Declaration / ಘೋಷಣೆ

I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.

I Agree : Yes

Additional Details

Apply to the Office : Department of Archives (STATE)

Step 8 : Click on **Attach annexures**

Document Type/ದಾಖಲೆಯ ವಿಧ - hide : Gazette

Government order Number/ ಸರ್ಕಾರದ ಆದೇಶ ಸಂಖ್ಯೆ : 12345

Document Classification/ ದಾಖಲೆ ವರ್ಗೀಕರಣ : HRS- Historical Record Section

GO/Order Date / ಸರ್ಕಾರಿ ಆದೇಶದ ದಿನಾಂಕ : 05/05/2020

Declaration / ಘೋಷಣೆ

I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.

I Agree : Yes

Additional Details

Apply to the Office : Department of Archives (STATE)

Draft Reference No : Draft_AV001S/2021/00121

25/5/2021 04:33:36 IST <http://serviceonline.gov.in/karnataka>

Attach Annexure **Edit** **Cancel** [Click here to initiate new application](#)

MINISTRY OF PANCHAYATI RAJ | Digital India | data.gov | india.gov.in | DeITY | PMINDIA

Site is technically designed, hosted and maintained by National Informatics Centre

Step 9: Attach the annexures and click on Save Annexures

The screenshot shows the 'ServicePlus' web portal interface. The main content area is titled 'ATTACH ENCLOSURE(S)'. It contains a table with two rows of attachments:

Type of Enclosure *	Enclosure Document *	File/Reference *	Buttons
Xerox Copy of Document	Xerox Copy of Document <small>Document Format</small>	Choose File sample.pdf Fetch from DigLocker	Scan
ID proof	ID proof <small>Document Format</small>	Choose File sample.pdf Fetch from DigLocker	Scan

At the bottom of the attachment area, there are three buttons: 'Save Annexure' (highlighted with a red circle), 'Cancel', and 'Back'.

Step 10 : Check the details and submit the application

The screenshot shows the 'Declaration / ಘೋಷಣೆ' step of the application process. It includes a declaration text in Kannada and English, followed by a list of attached documents and additional details.

Declaration / ಘೋಷಣೆ
I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ, ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.
I Agree : Yes

Annexure List

- 1) Xerox Copy of Document [Xerox Copy of Document](#)
- 2) ID proof [ID proof](#)

Additional Details

Apply to the Office: Department of Archives (STATE)

Draft Reference No : Draft_AV001S/2021/00121

At the bottom, there are two buttons: 'Submit' (highlighted with a red circle) and 'Cancel'.

Step 11 :After successful submission of the application Acknowledgement is generated. Acknowledgement consists of applicant details and application details

ಕರ್ನಾಟಕ ಸರ್ಕಾರ

Sakala Acknowledgement/ಸಕಾಲ ಸ್ವೀಕೃತಿ

Office Name /ಕಛೇರಿ ಹೆಸರು	Department of Archives
Sakala No/ಸಕಾಲ ಸಂಖ್ಯೆ	AV0015210000089
Application Date /ಅರ್ಜಿಯ ದಿನಾಂಕ	25/05/2021
Service Requested /ವಿನಂತಿಸಿದ ಸೇವೆ	To provide copies of Mysore/Karnataka Gazettes, Proceedings and Historical documents which are preserved in Karnataka State Archives Department
Applicant Name /ಅರ್ಜಿದಾರರ ಹೆಸರು	Shilpa V
Applicant Address /ಅರ್ಜಿದಾರರ ವಿಳಾಸ	Not Applicable/ಅನ್ವಯಿಸುವುದಿಲ್ಲ
Mobile No /ಮೊಬೈಲ್ ಸಂಖ್ಯೆ	7894561232
Documents Submitted /ದಾಖಲಾತಿಗಳನ್ನು ಸಲ್ಲಿಸಿದ ಮೂಲಾಧಾರ	Not Applicable/ಅನ್ವಯಿಸುವುದಿಲ್ಲ
Payment Status /ಪಾವತಿ ಸ್ಥಿತಿ	Not Applicable/ಅನ್ವಯಿಸುವುದಿಲ್ಲ
Payment Mode /ಪಾವತಿ ವಿಧಾನ	Not Applicable/ಅನ್ವಯಿಸುವುದಿಲ್ಲ
Transaction ID /ವ್ಯವಹಾರ ಐಡಿ	Not Applicable/ಅನ್ವಯಿಸುವುದಿಲ್ಲ
Transaction Date and Time /ವ್ಯವಹಾರ ದಿನಾಂಕ	Not Applicable/ಅನ್ವಯಿಸುವುದಿಲ್ಲ
Transaction Reference Number / ವ್ಯವಹಾರ ಲಂಚೆಣು ಸಂಖ್ಯೆ (As applicable)	Not Applicable/ಅನ್ವಯಿಸುವುದಿಲ್ಲ
Total Amount Paid /ಒಟ್ಟು ಪಾವತಿಸಿದ ಮೊತ್ತ	Not Applicable/ಅನ್ವಯಿಸುವುದಿಲ್ಲ
Application Fee /ಅರ್ಜಿ ಶುಲ್ಕ	Not Applicable/ಅನ್ವಯಿಸುವುದಿಲ್ಲ
Service Charge /ಸೇವಾ ಶುಲ್ಕ	Not Applicable/ಅನ್ವಯಿಸುವುದಿಲ್ಲ
Transaction Charge /ವ್ಯವಹಾರ ಶುಲ್ಕ	Not Applicable/ಅನ್ವಯಿಸುವುದಿಲ್ಲ

Note:

1. This service request will be processed within 20 working days. ಈ ಸೇವೆಯ ಅರ್ಜಿಯನ್ನು 20 ಕೆಲಸದ ದಿನಗಳಲ್ಲಿ ವಿಲೇ ಮಾಡಲಾಗುವುದು
2. You can check the status of this service request on website <http://sevasindhu.karnataka.gov.in/>, <http://sakala.kar.nic.in/>. ಈ ಅರ್ಜಿಯ ಸ್ಥಿತಿ ಗತಿಯನ್ನು ತಿಳಿಯಲು <http://sevasindhu.karnataka.gov.in/> ಅಥವಾ <http://sakala.kar.nic.in/> ವೆಬ್‌ಸೈಟ್ ಅಗಲಿಸಿ ಆಗಿರಿ.
3. You can appeal to competent officer in case of your application is rejected/delayed/defaulted by this designated officer.ಹೆಸರಿಸಲಾದ ಅಧಿಕಾರಿಯಿಂದ ತಿರಸ್ಕೃತವಾದ /ವಿಳಂಬವಾದ /ನಿಗದಿತ ಸಮಯ ಮೀರಿ ಅರ್ಜಿ ಸೇವಾಸಂಪನ್ಮೂಲದಲ್ಲಿ ಪಾವತಿಸಿದ ಮೊತ್ತವನ್ನು ಸಮರ್ಪಿಸಿ ಆಗಲಿಸಬಹುದು.

Step 12 : To download the certificate, go to the sevasindhu.karnataka.gov.in and click on **Registered Users Login Here**

Call Center Number - 8088304855/ 6361799796 /9380204364 / 9380206704 - 9AM TO 6PM (Except Government Holidays)

RAISE YOUR COMPLAINT

NEW USERS REGISTER HERE

REGISTERED USERS LOGIN HERE

CHECK YOUR APPLICATION STATUS FOR REVENUE DEPARTMENT

Enter Application No.

NUMBER OF TRANSACTIONS


11085456

WHAT'S NEW


- Apply for Sindhutva Pramana Patra (ONLY FOR APPLICANTS WHO HAVE RECEIVED SMS)
- Application for Family ID/New NPHH (APL) Ration Card
- Procedure to fix* Invalid Transaction for e-sign process* in Firefox browser
- Promotional Campaigns
- Click here for GramOne Franchises
- E-sign process

Page last updated on: 11-June-2021 3.00PM | Website visitor count is 3 8 7 6 3 7 1 0

Step 13: Once the login page is open, enter your username, password/OTP, captcha and click on **Submit**.



Step 14 : Click on **View Status of Application** --> **Track application status**. Enter Application Reference Number (you can refer to Acknowledgment/SMS to get Application Reference Number) and click on **Get Data**.



Step 15 : Check Current Status of the application. If it is delivered, Click on Delivered.

The screenshot shows the 'View Status Of Application / Track Application Status' page. The 'From Date' is 24/03/2021 and the 'To Date' is 24/05/2021. The 'App Ref No.' is ES002S210000027. A 'Get Data' button is visible. Below the filters, a table lists application entries. The first entry is circled in red.

SNo	Service Name	Application Reference No	Submission Date	Due Date	Current Status
1	Application for Death Certificate	ES002S210000027	20/05/2021	21/05/2021	Delivered

Step 16 :Under Issue Document(s), click on Output Certificate

The screenshot shows the 'Status of Application' modal window. It displays details for the application reference number ES002S210000027, including the service name 'Application for Death Certificate' and the applicant 'Asha D J'. A table below lists the application process steps, with 'Output Certificate' circled in red.

S.No.	Task Name	Form Details	Issued Document(s)	Status	Remarks
1	Application Submission	View	Acknowledgement	Completed	NA
2	Push application data to DB	NA	Nil	Forwarded	View
3	Callback Webservice	NA	Output Certificate	Delivered	View

Step 17 : Copies of Mysore/Karnataka Gazettes, Proceedings and Historical documents which are preserved in Karnataka State Archives Department's Output Certificate will be downloaded. You can print the certificate if required.

WPS Office Application for ...gree Certificate User Manual - Death Certificate HE003S21000023.pdf

Home Insert Comment Edit Page Protect Tools

Hand Tool Select Tool Edit Text Edit Picture PDF to Office PDF to Picture Annotate 75% 1/1 Auto Scroll Read Mode Background Screen Grab Find Highlight Note

Mangalore University

No: HE003S21000023
Date: 24/05/2021

Sub: Approval of Issue of Duplicate Degree Certificate

We are pleased to inform you that the Duplicate Degree Certificate HE003S21000023 has been dispatched to your mailing address provided to the University

The Dispatch details are as follows:

Courier Name / Post: test
Dispatch Date: 24/05/2021
Tracking ID: test
Website address: test Courier / Speed Post: test
For any clarification please contact us.

Date: 24/05/2021 Registrar

Test Data / Test Data

Activate Windows
Go to Settings to activate Windows

Search for anything 1:36 PM 5/24/2021